



GUJARAT PETROSYNTHESE LIMITED

Reg. Off: No.24, II Main, Doddanekkundi Industrial Area,
Phase I, Mahadevapura Post, Bangalore-560 048.
Ph: 91 – 80 - 28524133 Fax: 91– 80 - 28524171
E-mail : info@gpl.in, Website: www.gpl.in
CIN No. L23209KA1977PLC043357



Date: November 10, 2021

To,
Department of Corporate Service
BSE Limited,
1st Floor, P.J. Towers,
Dalal Street, Mumbai – 400001

Scrip Code: 506858

Subject: Newspaper Advertisement(s) of the Unaudited Financial Results of the Company under Regulations 47 and 33 of SEBI (Listing Obligations and Disclosure Requirements) Regulations, 2015.

Dear Sir/ Madam,

Pursuant to provisions of Regulation 47 of SEBI (Listing Obligations and Disclosures Requirements) Regulations, 2015, please find enclosed the copy of newspaper publications of the Financial Results of the Company (Standalone and Consolidated) for the quarter and half year ended September 30, 2021, approved at the Meeting of the Board of Directors held on Tuesday, November 09, 2021 in following newspapers:

1. Financial Express in English Language dated November 10, 2021
2. Prajavani in Kannada Language dated November 10, 2021

Request you to kindly take the same on your record.

Thanking you,

For Gujarat Petrosynthese Limited

Urmi N Prasad
Joint Managing Director
DIN: 00319482
Address: 8-2-417/301, Mount Kailash, Road No. 4,
Banjara Hills, Hyderabad-50003

Date: November 10, 2021

Place: Mumbai

Head Office: Ecstasy, 718, 7th Floor, City of Joy J.S.D Road, Mulund (West) Mumbai– 400080.
Phone: 022- 25600181 **E-mail:** - secretarial@gujaratpetrosynthese.com

Series of FTAs to boost services exports: Goyal

Sectors like tourism and hospitality, which were battered by the pandemic, are showing signs of revival, Goyal added. The commerce ministry has also set an ambitious merchandise export target of \$1 trillion by FY28, against \$291 billion last fiscal.

Surplus in services trade has long narrowed the often-huge deficit in India's merchandise shipments. With renewed focus and targeted government intervention, services trade surplus could rise further from as much as \$89 billion in FY21 and almost wipe out the deficit caused by merchandise exports, senior industry executives say. The services sector has also

been the largest recipient of foreign direct investment, making up for 53% of the total inflows between 2000 and 2021.

The optimism about meeting the targets comes at a time when advanced economies are witnessing a resurgence, spurring demand for both goods and services.

At the same time, Goyal exhorted the services industry to shun the crutches of government subsidy, saying past experiences show absence of doling out encourages firms to raise competitiveness. Also, the subsidy amount can be utilised for those who need it more. He was speaking at the Global Services Conclave 2021, organised by the Services Export Promotion Council (SEPC) in New Delhi.

The government has announced that it will release ₹56,027 crore to clear all the

pending dues owed to exporters of both goods and services until FY21 under various schemes. Of this, ₹10,002 crore is meant for services exporters. However, in January 2021, it replaced a WTO-incompatible incentive programme for merchandise exporters with a tax refund scheme for them.

Outgoing SEPC chairman Maneck Davar said services exports are targeted to rise to a record \$240 billion this fiscal. Stressing that India has transformed from being the 'Back office' of the world to its 'Brain office', Goyal said while IT and ITes have long dominated services exports, it is time the country ramped up focus on other sectors. For instance, students from the developed nations, including the US and Canada, prefer India for heritage, art and cul-

From the Front Page

ture studies. The services sector is the biggest driver of India's economic growth. It also provides employment to nearly 2.6 crore people and contributes approximately 40% to India's overall exports.

Festive cheer fails: Jobs down 5.5 m in Oct

Mahesh Vyas, MD & CEO at CMIE, however, found it odd that the 5.5 million decline in employment in October was accompanied by a massive 5.3 million increase in people who declared themselves employed 'business persons'.

"This is odd because these are not the best of times to start a business in India. Demand is

weak and capacity utilisation is low. Household incomes are largely depressed. In October, less than 10% of households reported an increase in income compared to a year ago, and 40% reported a decline in nominal terms. The rest reported no change," Vyas wrote in a recent article. However, some staff service providers don't subscribe to this view and paint rather rosy picture of the employment scenario.

The increase in employment as business persons seen in October 2021 is likely to be a mere reflection of difficult employment conditions and not an increase in real and sustainable entrepreneurship, Vyas opined. People who cannot find acceptable jobs resort to self-employment. "This is evident from the fact that while self-employed entrepreneurship is increasing, overall employment is not. On the contrary, the 5.3 million increase in employment in business persons in October was accompanied by a 19.6 million fall in employment in daily wage labourers and small traders. Evidently, employment conditions continue to remain grim in spite of this curious increase in entrepreneurship," Vyas said.

Staffing services providing firm Genius Consultants chairman-cum-MD RP Yadav, however, said: All staffing services

providing firms are seeing an increased demand for supplying manpower for permanent and temporary recruitment across all sectors. At this point, there is no sector which is not seeing heightened demand for manpower. We are actually struggling to supply manpower. All our clients are after us. It's a very good scenario now. The CMIE number is beyond my comprehension."

Bitcoin, ether climb to record highs as inflows into crypto swell

Still, the moves so far have carried the token more than 1680% higher from its March 2020 lows and helped lift the total market capitalisation of cryptocurrencies above \$3 trillion, according to crypto price and data aggregator CoinGecko. — REUTERS

M&M plans to drive in 16 EVs by 2027

Four of the new electric SUVs are expected between 2025-27. In the light commercial vehicles (LCV) segment, he said there will also be eight EVs out of 17 new product launches planned by 2027.

"So, you can clearly see a strong focus on electric, some of these electrics will be completely new, the balance will be

derived from existing products," Jejurikar added.

Asked if M&M is open to bring in private equity players to invest in its EV business or carve it out into a separate entity, M&M managing director and CEO Anish Shah said, "We are open to all options because electric is going to be major and therefore we are not losing any options."

He said it is not just the EV but also in other segments such as farm machinery and the company's "growth gems", that M&M is open "to looking at funding coming in from outside that will help us grow much faster". "It's not just for capital. It's also for any expertise that investors may bring in. In the world that's evolved to where we are today, we've seen expertise coming in from sometimes private equity firms or other strategic partners and that will help us grow faster. So, we are open to it across any of our businesses," Shah said without sharing details.

Reiterating M&M's ambition to be a leader in electric mobility in India, Jejurikar said the company has a lot of core capabilities in the segment and in the electric three wheeler segment it had a market share of 68% in the second quarter.

Indian stocks on 50-yr rally: Mobius

The Mobius EM Fund has a combined 45% of its portfolio

allocated to India and Taiwan, with tech hardware and software the biggest holdings in these markets. Indian software services provider Persistent Systems and eMemory Technology, a Taiwanese chip technology provider, were among its biggest stakes as of end-September. The stocks have both more than doubled this year.

That said, the decline in Chinese equities has presented some opportunities, Mobius said. "The government has begun to regulate better, trying to avoid monopolies," he said. "We are looking at small and medium-sized companies that will be benefited from these changes where the government wants a more level playing field." — BLOOMBERG

Diwali week: Mumbai sees 1,441 home registrations

Shishir Bajjal, chairman and managing director, Knight Frank India, said the Covid pandemic has fuelled the concept of home ownership. "The ongoing festivities have complemented the already positive outlook that home buyers had exuded over the past year or so. The same is reflecting on the property registration numbers, wherein we are seeing best levels in consequent months of September and October," he said.

The improved sense on economic environment and the rapid Covid vaccination coverage across the country has lent confidence to homebuyers, Bajjal said. "Hence, even while the government stamp duty incentive has been rolled back, a combination of positive factors like multi decade low home loan interest rate, affordable property prices, and developer offerings on new products and payment flexibility has pushed fence sitters to take the purchase decision sooner than later," he observed.

In Mumbai's primary housing market, Macro Tech Developers (Lodha group), Godrej Properties, Oberoi Realty, Hiranandani group, Kalpataru, Tata Housing, Shapoorji Pallonji, Piramal Realty, Mahindra Lifespaces Developers, Rustonjee group and K Raheja group are the major players.

This is only an advertisement for information purposes and is not a prospectus announcement.



OMNIPOTENT INDUSTRIES LIMITED

Corporate Identification Number: U74999MH2016PLC285902

Our Company was originally incorporated as a private limited company under the Companies Act, 2013 pursuant to a certificate of incorporation issued by the Registrar of Companies dated September 15, 2016 with the name 'Omnipotent Industries Private Limited'. Subsequently, our Company was converted into a public limited company and the name of our Company was changed to 'Omnipotent Industries Private Limited' by a special resolution passed on August 21, 2021. A fresh Certificate of Incorporation consequent upon conversion was issued on September 22, 2021 by the Registrar of Companies, Mumbai. For further details of our Company, see "General Information" and "History and Certain Other Corporate Matters" on pages 34 and 73, respectively of the Prospectus.

Registered office: 1/11, Damji Nenshi Wadi, Station Road, Bhandup West, Mumbai – 400078, Maharashtra, India
Tel: +91 22 2167 0184 | **Website:** www.omnipotent.co.in | **E-mail:** cs@omnipotent.co.in
Contact Person: Suvarna Y. Sukale, Company Secretary and Compliance Officer

PROMOTER OF THE COMPANY: PUNIT K. POPAT

THE ISSUE

PUBLIC ISSUE OF 30,00,000 EQUITY SHARES OF FACE VALUE OF ₹ 10.00 EACH OF OMNIPOTENT INDUSTRIES LIMITED ("OUR COMPANY" OR "THE ISSUER") FOR CASH AT A PRICE OF ₹63.00 PER EQUITY SHARE (INCLUDING A SHARE PREMIUM OF ₹53.00 PER EQUITY SHARE) ("ISSUE PRICE") AGGREGATING TO ₹1,890.00 LAKHS ("THE ISSUE"). OF THE ISSUE, 1,52,000 EQUITY SHARES AGGREGATING TO ₹95.76 LAKHS WILL BE RESERVED FOR SUBSCRIPTION BY MARKET MAKER ("MARKET MAKER RESERVATION PORTION"). THE ISSUE LESS THE MARKET MAKER RESERVATION PORTION I.E. ISSUE OF 28,48,000 EQUITY SHARES OF FACE VALUE OF ₹10.00 EACH AT AN ISSUE PRICE OF ₹63.00 PER EQUITY SHARE AGGREGATING TO ₹1,794.24 LAKHS IS HEREAFTER REFERRED TO AS THE "NET ISSUE". THE ISSUE AND THE NET ISSUE WILL CONSTITUTE 49.59% AND 47.07%, RESPECTIVELY OF THE POST ISSUE PAID UP EQUITY SHARE CAPITAL OF OUR COMPANY. FOR FURTHER DETAILS, SEE "TERMS OF THE ISSUE" ON PAGE 137 OF THE PROSPECTUS.

ISSUE OPENS ON TUESDAY, NOVEMBER 16, 2021 CLOSURES ON MONDAY, NOVEMBER 22, 2021

FIXED PRICE ISSUE AT ₹63 PER EQUITY SHARE
THE ISSUE PRICE OF ₹63.00 IS 6.30 TIMES OF THE FACE VALUE.
MINIMUM APPLICATION SIZE OF 2,000 EQUITY SHARES AND IN MULTIPLES OF 2,000 EQUITY SHARES THEREAFTER.

| ASBA* | Simple, Safe, Smart way of Application- Make use of it!!! | *Applications Supported by Blocked Amount (ASBA) is a better way of applying to issues by simply blocking the fund in the bank account, investors can avail the same. For details, check section on ASBA below. | Mandatory in Public Issues from January 01, 2016 No cheque will be accepted. |
|--|--|---|---|
|  | UPI now available in ASBA for retail individual investors applying through Registered Brokers, DPs, & RTAs. Applicants to ensure PAN is updated in Bank Account being blocked by ASBA Bank. List of Banks supporting UPI is also available on SEBI at www.sebi.gov.in. | | |

For details on the ASBA and UPI process, please refer to the details given in ASBA form and abridged prospectus and also please refer to the section "Issue Procedure" beginning on page 145 of the Prospectus. The process is also available on the website of AIBI and Stock Exchange in the General Information Document. ASBA forms can be downloaded from the website of BSE and can be obtained from the list of banks that is displayed on the website of SEBI at www.sebi.gov.in.

The Application Forms which do not have the details of the Applicant's depository account including DP ID, PAN, UPI ID (in case of RIBs using the UPI mechanism) and Beneficiary Account Number shall be treated as incomplete and rejected. In case DP ID, Client ID and PAN mentioned in the Application Form and entered into the electronic system of the stock exchange, do not match with the DP ID, Client ID and PAN available in the depository database, the application is liable to be rejected. Applicants will not have the option of getting allotment of the Equity Shares in physical form. The Equity Shares on allotment shall be traded only in the dematerialised segment of the Stock Exchange.

PROPOSED LISTING: The Equity Shares offered through the Prospectus are proposed to be listed on the SME Platform of BSE Limited ("BSE") in terms of the Chapter IX of the SEBI (ICDR) Regulations, as amended from time to time. Our Company has received an approval letter dated October 22, 2021 from BSE Limited ("BSE") for using its name in the Offer Document for listing of our shares on the SME Platform of BSE. For the purpose of this Issue, the Designated Stock Exchange will be the BSE Limited.

DISCLAIMER CLAUSE OF SEBI: Since the Issue is being made in terms of Chapter IX of the SEBI (ICDR) Regulations, 2018, the Draft Prospectus was furnished to SEBI in soft copy. In terms of the SEBI Regulations, the SEBI shall not issue any observation on the Offer Document. Hence, there is no such specific disclaimer clause of SEBI. However, investors may refer to the entire Disclaimer Clause of SEBI beginning on page 128 of the Prospectus.

DISCLAIMER CLAUSE OF BSE: It is to be distinctly understood that the permission given by BSE Limited (BSE) should not in any way be deemed or construed that the contents of the Prospectus or the price at which the equity shares are offered has been cleared, solicited or approved by BSE, nor does it certify the correctness, accuracy or completeness of any of the contents of the Prospectus. The investors are advised to refer to page 130 of the Prospectus for the full text of the Disclaimer Clause pertaining to BSE.

| LEAD MANAGER TO THE ISSUE | REGISTRAR TO THE ISSUE | COMPANY SECRETARY AND COMPLIANCE OFFICER |
|---|---|---|
|  INVENTURE INVENTURE MERCHANT BANKER SERVICES PRIVATE LIMITED 2nd Floor, Viraj Tower, Nr. Andheri Flyover (North End), Western Express Highway, Andheri (East) Mumbai – 400 069 Tel No: +91 22 4075 1500 Fax No: +91 22 4075 1511 Email: sme.ipo@inventuremerchantbanker.com Investor Grievance Email: redressal@inventuremerchantbanker.com Website: www.inventuremerchantbanker.com SEBI Registration No.: INM000012003 Contact Person: Arvind Gala |  BIGSHARE SERVICES PRIVATE LIMITED 1st Floor, Bharat Tin Works Building, Opp. Vasant Oasis, Makwana Road, Marol, Andheri East, Mumbai – 400 059 Tel. No.: +91 – 22 – 6263 8200 Email: ipo@bigshareonline.com Website: www.bigshareonline.com Investor Grievance Email: investor@bigshareonline.com SEBI Registration No.: INR000001385 Contact Person: Ashish Bhope |  Suvarna Y. Sukale 1/11, Damji Nenshi Wadi, Station Road, Bhandup West, Mumbai – 400078, Maharashtra, India Tel: +91 22 2167 0184 E-mail: cs@omnipotent.co.in Website: www.omnipotent.co.in Applicants can contact the Compliance Officer or the LM or the Registrar to the Issue in case of any Pre-Issue or Post-Issue related problems, such as non-receipt of Allotment Advice or credit of allotted Equity Shares in the respective beneficiary account or unblocking of funds etc. |

BANKER TO THE ISSUE AND SPONSOR BANK: AXIS BANK LIMITED

AVAILABILITY OF APPLICATION FORMS: The Application Forms and copies of the Prospectus may be obtained from the Registered Office of Omnipotent Industries Limited, Lead Manager: Inventure Merchant Banker Services Private Limited. Application Forms will be available at the selected location of registered brokers, Banker to the Issue, RTA and Depository Participants. Application Forms can also be obtained from the Designated Branches of SCSBs, the list of which is available on the website of SEBI at www.sebi.gov.in. Application Forms can also be downloaded from the website of Stock Exchange at www.bseindia.com.

AVAILABILITY OF PROSPECTUS: Investors should note that investment in Equity Shares involves a high degree of risk and investors are advised to refer to the Prospectus and the Risk Factor contained therein, before applying in the Issue. Full copy of the Prospectus shall be available at the website of SEBI at www.sebi.gov.in; the website of Stock Exchange at www.bseindia.com, the website of Lead Manager at www.inventuremerchantbanker.com and the website of the Issuer Company at www.omnipotent.co.in

RISK TO INVESTORS: Investments in equity and equity-related securities involve a degree of risk and investors should not invest any funds in this Issue unless they can afford to take the risk of losing their investment. Investors are advised to read the risk factors carefully before taking an investment decision in this Issue. For taking an investment decision, investors must rely on their own examination of the Issuer and this Issue, including the risks involved. The Equity Shares have not been recommended or approved by the Securities and Exchange Board of India ("SEBI"), nor does SEBI guarantee the accuracy or adequacy of the contents of the Prospectus. Specific attention of the investors is invited to the section, "Risk Factors" on page 17 of the Prospectus.

ADDITIONAL INFORMATION AS REQUIRED UNDER SECTION 30 OF THE COMPANIES ACT, 2013

Main Objects of the Company as per MoA: For information on the main objects and other objects of our Company, see "History and Certain Corporate Matters" on page 73 of the Prospectus and Clause III of the Memorandum of Association of our Company. The Memorandum of Association of our Company is a material document for inspection in relation to the Issue. For further details, see the section "Material Contracts and Documents for Inspection" on page 189 of the Prospectus.

Liability of Members as per MoA: The Liability of the members of the Company is Limited.

Capital Structure: Authorized Capital of ₹7,50,00,000 consisting of 75,00,000 Equity Shares of ₹10 each. Pre Issue Capital: Issued, Subscribed and Paid-up Capital ₹3,05,00,000 consisting of 30,50,000 Equity Shares of ₹10 each. Post Issue Capital: Issued, Subscribed and Paid-up Capital ₹6,05,00,000 consisting of 60,50,000 Equity Shares of ₹10 each. For details of the Capital Structure, please refer to the chapter titled "Capital Structure" beginning on page 40 of the Prospectus.

Names of the signatories to the Memorandum of Association of the Company and the number of Equity Shares subscribed by them: Given below are the names of the signatories of the Memorandum of Association of the Company and the number of Equity Shares subscribed for by them at the time of signing of the Memorandum of Association of our Company: Prince P Shah: 45,000 Equity Shares and Rushabh H Shah: 5,000 Equity Shares.

All capitalized terms used herein and not specifically defined shall have the same meaning as ascribed to them in the Prospectus dated November 05, 2021. Investors should read the Prospectus carefully, including the Risk Factors on page 17 of the Prospectus before making any investment decision.

For Omnipotent Industries Limited
On behalf of the Board of Directors
Sd/-
Punit K. Popat
Chairman

Place: Mumbai
Date: November 9, 2021

Omnipotent Industries Limited subject to market conditions, public issue of its Equity Shares and has filed the Prospectus with the Registrar of Companies, Mumbai. The Prospectus shall be available on the website of SEBI at www.sebi.gov.in, the website of the Lead Manager at www.inventuremerchantbanker.com, the website of the BSE i.e. www.bseindia.com, and website of the Issuer Company at www.omnipotent.co.in. Investors should note that investment in Equity Shares involves a high degree of risk. For details investors should refer to and rely on the Prospectus including the section titled "Risk Factors" beginning on page 17 of the Prospectus, which has been filed with ROC.

The Equity Shares have not been and will not be registered under the US Securities Act (the "Securities Act") or any state securities law in United States and may not be issued or sold within the United States or to, or for the account or benefit of, "U.S. persons" (as defined in the Regulations under the Securities Act), except pursuant to an exemption from, or in a transaction not subject to the registration requirements of the Securities Act of 1933.

GUJARAT PETROSYNTHESIS LIMITED

No. 24, II Main, Doddanekundi Industrial Area, Phase I, Mahadevpura Post, Bengaluru - 560048
CIN: L23209KA1977PLC043357 Email: info@gpl.in, secretariat@gujaratpetrosynthese.com, Website: www.gpl.in

STATEMENT OF UNAUDITED FINANCIAL RESULTS FOR THE QUARTER AND HALF YEAR ENDED 30TH SEPTEMBER 2021

Regulation 47(1) (b) of the SEBI (LODR) Regulations, 2015 (INR in '000)

| Sl. No. | Particulars | STANDALONE | | | CONSOLIDATED | | |
|---------|--|-------------------------|---------------------------|-------------------------|-------------------------|---------------------------|-------------------------|
| | | Quarter Ended Sept 2021 | Half Year Ended Sept 2021 | Quarter Ended Sept 2020 | Quarter Ended Sept 2021 | Half Year Ended Sept 2021 | Quarter Ended Sept 2020 |
| 1 | Total Income from Operations | 95,541 | 1,67,093 | 53,845 | 95,541 | 1,67,093 | 53,845 |
| 2 | Net Profit / (Loss) for the period (before tax, Exceptional and/or Extraordinary items) | 9,278 | 12,274 | (1,301) | 10,849 | 15,809 | (12) |
| 3 | Net Profit / (Loss) for the period before tax (after Exceptional and/or Extraordinary items) | 9,278 | 12,274 | (1,301) | 10,849 | 15,825 | (12) |
| 4 | Net Profit / (Loss) for the period after tax (after Exceptional and/or Extraordinary items) | 1,044 | 3,669 | (1,338) | 3,550 | 8,155 | 1,171 |
| 5 | Total Comprehensive Income for the period (Comprising profit / loss for the period (after tax) & other comprehensive income (after tax)) | 1,044 | 3,669 | (1,338) | 4,666 | 10,335 | 1,171 |
| 6 | Paid up Equity Share Capital (face value Rs. 10/- per share) | 596.92 | 596.92 | 596.92 | 596.92 | 596.92 | 596.92 |
| 7 | Reserves (excluding revaluation reserve) as shown in the audited balance sheet of the previous year | | | 270997 | | | 443351 |
| 8 | Earnings Per Share (of Rs. 10/- each) (for continuing and discontinued operations) | 0.17 | 0.61 | (0.22) | 0.59 | 1.37 | (0.01) |

Notes:
a) The above is an extract of the detailed format of Financial Results for the quarter and half year ended 30.09.2021 were reviewed by the Audit Committee at its meeting held on 09th November, 2021 and approved at the meeting of the Board of Directors and filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Financial Results are available on the websites of BSE at www.bseindia.com and on company's website at www.gpl.in. b) The Company operates in one segment only.

For Gujarat Petrosynthese Limited
Sd/- Urmi N. Prasad,
Jt. Managing Director DIN : 00319482

Place : Mumbai
Date : 09/11/2021

INDRAPRASTHA MEDICAL CORPORATION LIMITED

Registered office : Sarita Vihar, Delhi Mathura Road, New Delhi - 110076
Corporate Identity Number : L24232DL1988PLC030958
Phone: 91-11-26925858, 26925801, Fax: 91-11-26823629
E-mail: imcl@apollohospitals.com, Website: delhi.apollohospitals.com

Extract of Statement of Unaudited Financial Results for the Quarter and Half-year ended 30th September, 2021

| S. No. | Particulars | Amount (Rs. in lacs) | | | | | |
|--------|--|------------------------|------------------------|------------------------|------------------------|------------------------|----------------------|
| | | Quarter ended | | | Half-year ended | | |
| | | 30.09.2021 (Unaudited) | 30.06.2021 (Unaudited) | 30.09.2020 (Unaudited) | 30.09.2021 (Unaudited) | 30.09.2020 (Unaudited) | 31.03.2021 (Audited) |
| 1 | Total income from operations (Net) | 23336.30 | 20314.73 | 14120.97 | 43651.03 | 23562.77 | 61405.98 |
| 2 | Net Profit / (Loss) for the period (before Tax, Exceptional and/or Extraordinary items) | 1623.84 | 2062.35 | 43.07 | 3686.19 | (3339.20) | 428.91 |
| 3 | Net Profit / (Loss) for the period before tax (after Exceptional and/or Extraordinary items) | 1623.84 | 2062.35 | 43.07 | 3686.19 | (3339.20) | 428.91 |
| 4 | Net Profit / (Loss) for the period after tax (after Exceptional and/or Extraordinary items) | 1206.74 | 1544.02 | 43.80 | 2750.76 | (2475.18) | 232.93 |
| 5 | Total Comprehensive Income for the period [Comprising Profit / (Loss) for the period (after tax) and Other Comprehensive Income (after Tax)] | 427.72 | 1612.28 | 203.55 | 2040.00 | (2282.07) | 495.59 |
| 6 | Paid-up Equity share capital (Face value Rs. 10/- each) | 9167.30 | 9167.30 | 9167.30 | 9167.30 | 9167.30 | 9167.30 |
| 7 | Reserves (excluding Revaluation Reserves) as shown in the audited balance sheet of previous year | | | | | | 18108.27 |
| 8 | Earnings per share (of Rs. 10/- each) (for continuing and discontinued operations) - Basic & Diluted | 1.32 | 1.68 | 0.05 | 3.00 | (2.70) | 0.25 |

The above is an extract of the detailed format of unaudited financial results for the quarter and half-year ended 30th September, 2021, filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the unaudited financial results for the quarter and half-year ended 30th September, 2021, are available on the Stock Exchange websites (www.bseindia.com and www.nseindia.com) and on the company's website.

Place: New Delhi
Date: 9th November, 2021

P. Shivakumar
(Managing Director)

INTEGRA GARMENTS AND TEXTILES LIMITED

CIN: L18109MH2007PLC172888
REGD OFF: 2A, TILAK NAGAR, MEGHRANJANI APARTMENT, TILAK NAGAR, NAGPUR, MAHARASHTRA-440010

STATEMENT OF UNAUDITED STANDALONE FINANCIAL RESULTS FOR THE QUARTER AND HALF YEAR ENDED SEPTEMBER 30, 2021

(₹ in Lakhs except per share data)

| Sr. No. | Particulars | Quarter Ended | | | Half Year Ended | | | | |
|---------|---|---------------|-----------|-----------|-----------------|-----------|-----------|-------|-------|
| | | 30-Sep-21 | 30-Jun-21 | 30-Sep-20 | 30-Sep-21 | 30-Sep-20 | 31-Mar-21 | | |
| | | Unaudited | Unaudited | Unaudited | Unaudited | Unaudited | Audited | | |
| 1 | Total Income | 35.33 | - | - | 35.33 | - | 0.41 | | |
| 2 | Net Profit/ (Loss) Before Tax | 10.06 | -8.95 | -17.00 | 1.11 | -32.00 | -60.55 | | |
| 3 | Net Profit/(Loss) After Tax | 10.06 | -8.95 | -17.00 | 1.11 | -32.00 | -60.55 | | |
| 4 | Total Comprehensive Income for the period | 10.06 | -8.95 | -17.00 | 1.11 | -32.00 | -60.55 | | |
| 5 | Paid up Equity Share Capital (Face Value Rs.3 each) | 1,089.97 | 1,089.97 | 1,089.97 | 1,089.97 | 1,089.97 | 1,089.97 | | |
| 6 | Earnings per Equity Share of Rs. 3 each | Basic | 0.03 | -0.02 | -0.05 | 0 | -0.09 | -0.17 | |
| | | | Diluted | 0.03 | -0.02 | -0.05 | 0 | -0.09 | -0.17 |

Notes:
1. These financial results have been prepared in accordance with the recognition and measurement principles of applicable Indian Accounting Standards ("Ind AS") notified under the Companies (Indian Accounting Standards) Rules, 2015, as amended, as specified in section 133 of the Companies Act, 2013. The above financial results were reviewed by the Audit Committee and approved by the Board of Directors in their meeting held on November 08, 2021
2. The Statutory Auditors of the Company have carried out a Limited Review of the above Unaudited Financial Results for the quarter ended September 30, 2021 and their report was placed before the Board

For and on behalf of Board of Directors of
Integra Garments & Textiles Limited
Sd/-
Vishesh Gupta
Managing Director
DIN: 00255689

Place: Delhi
Date: November 10, 2021

ಕುಲಾಂತರಿ ತಳಿಗಳ ಕ್ಷೇತ್ರ ಪರಿಕ್ಷೆಗೆ ಅವಕಾಶ ನೀಡಿದಿರಿ: ಅನಂತ ಅಶೀಸರ

ಪ್ರಜಾವಾಣಿ ವಾರ್ತೆ



ಅನಂತ ಅಶೀಸರ

ಬೆಂಗಳೂರು: ರಾಜ್ಯದಲ್ಲಿ ಬೇಳೆ ಮತ್ತು ಹತ್ತಿ ಬಾಡಿಯ ದಿ.ಟಿ ತಳಿಗಳ (ಕುಲಾಂತರಿ ತಳಿ) ಕ್ಷೇತ್ರ ಪರಿಕ್ಷೆಗೆ ಅವಕಾಶ ನೀಡಬಾರದು ಎಂದು ಮುಖ್ಯ ಕಾರ್ಯದರ್ಶಿ ಪಿ. ರವಿಶಂಕರ್ ಅವರಿಗೆ ಕರ್ನಾಟಕ ಬೆಳವಣಿಗೆ ಮತ್ತು ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮನವಿ ಮಾಡಿದ್ದಾರೆ.

“ಖಾಸಗಿ ಕೃಷಿ ಉದ್ಯಮಿಯೊಂದು ಬೇಳೆ ಮತ್ತು ಹತ್ತಿ ತಳಿಗಳ (ಕುಲಾಂತರಿ ತಳಿ) ಬಗ್ಗೆ ಕ್ಷೇತ್ರ ಪರಿಕ್ಷೆ ನಡವಲು ಉದ್ದೇಶಿಸಿದ ನಿಕರಕ್ಷಣಾ ಪತ್ರ ಬಯಸಿ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಗೆ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಇಲಾಖೆ ಅಭಿಪ್ರಾಯ ಸಂಗ್ರಹಿಸಿದ ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು,

ಪರಿಸರ ಶಾಸ್ತ್ರಜ್ಞರು ಇದಕ್ಕೆ ಅವಕಾಶ ನೀಡಬಾರದು ಎಂದು ಅಭಿಪ್ರಾಯ ವ್ಯಕ್ತಿಸಿದರು. ಗೊತ್ತಾಗಿ ದಿ. ಟಿ ತಳಿಗಳ ಬಂಧಿ” ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ತಳಿಗಳನ್ನು ಬಳಸುವುದರಿಂದ ಮನುಷ್ಯರು, ಜಾನುವಾರುಗಳು ಮತ್ತು ಒಟ್ಟು ಕೃಷಿ ಪರಿಸರವು ಮೇಲೆ ಅಪಾಯಕಾರಿ ಪರಿಣಾಮ ಉಂಟಾಗುತ್ತಿದೆ ಎಂಬ ಕಾರಣಕ್ಕೆ 20ಕೋಟಿ ಹೆಚ್ಚು ದೇಶಗಳು ಈ ತಂತ್ರಜ್ಞಾನವನ್ನು ನಿಷೇಧಿಸಿವೆ. ರಾಜ್ಯದಲ್ಲಿ ಈಗಾಗಲೇ ದಿ.ಟಿ ಹತ್ತಿ ತಳಿ ಬೆಳೆಯಲು ಅವಕಾಶ ನೀಡಿದರೆಂದ

ಪಾರಂಪರಿಕ ಹತ್ತಿ ತಳಿಗಳು ವಿವಿಧ ಅಂಶಗಳ ತಲುಪಿವೆ. ಹೀಗಾಗಿ ಮತ್ತೆ ಹೊಸಬಗೆಯ ದಿ.ಟಿ ತಳಿಗಳ ಪ್ರಯೋಗಕ್ಕೆ ಅನುಮತಿ ನೀಡಬಾರದು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ರೀತಿಯ ಕ್ಷೇತ್ರ ಅಧ್ಯಯನ, ಪರಿಶೋಧನೆ ಮತ್ತು ಪ್ರಯೋಗ, ಗುಣಧರ್ಮ ರಾಜ್ಯಗಳು ಅನುಮತಿ ನೀಡಿಲ್ಲ. ಯುಜಿಯೊಂದಿಗೆ ನೇತೃತ್ವದ ಸರ್ಕಾರ 2010ರಲ್ಲಿ ಇದೇ ರೀತಿಯ ಪ್ರಯೋಗಕ್ಕೆ ಅನುಮತಿ ನೀಡಿರಲಿಲ್ಲ. ಹೀಗಾಗಿ, ಸಮಗ್ರ ರೈತ ಸಮುದಾಯದ ಹಿತ ಹಾಗೂ ಕೃಷಿ ಬೆಳವಣಿಗೆಯ ಪರಿಸರದ ಸುರಕ್ಷತೆ ಇವೆರಡೂ ದೃಷ್ಟಿಯಿಂದ ಕುಲಾಂತರಿಗಳ ತಳಿ ಕ್ಷೇತ್ರ ಪರಿಶೋಧನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಆನ್‌ಲೈನ್ ಮತ್ತು ಭೌತಿಕವಾಗಿ ಮೇಳ ವಿಕ್ಷಣೆಗೆ ವ್ಯವಸ್ಥೆ ಜಿಕವಿಕೆ: ನಾಳೆಯಿಂದ ‘ಕೃಷಿ ಮೇಳ’

ಪ್ರಜಾವಾಣಿ ವಾರ್ತೆ

ಬೆಂಗಳೂರು: ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿ ನೀಡಲು ಹಾಗೂ ಕೃಷಿಯಲ್ಲಿ ಲಾಭದಾಯಕ ವಿಧಾನಗಳನ್ನು ಪರಿಚಯಿಸುವ ಸಲುವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕವಿಕೆ) ‘ಕೃಷಿ ಮೇಳ’ ವನ್ನು ನವೆಂಬರ್ 11ರಿಂದ 14ರವರೆಗೆ ಆಯೋಜಿಸಿದೆ.

ಮಂಗಳವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಕುಲಪತಿ ಎಸ್. ರಾಜೇಂದ್ರ ಪ್ರಸಾದ್, ‘ಕೃಷಿ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ (ನ.11) ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಿದ್ದಾರೆ. ಇದೇ ವೇಳೆ ಕೃಷಿ ಸಾಧಕರಿಗೆ ವಿವಿಧ ಪ್ರಶಸ್ತಿಗಳ ಪ್ರದಾನವೂ ನಡೆಯಲಿದೆ’ ಎಂದರು.

‘ಶಾಸಕ ಕೃಷ್ಣಭಟ್ಟೇಗೌಡ ಅವರು ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಕೃಷಿ ಸಚಿವ ದಿ.ಪಿ.ಪಾಟೀಲ, ಸಚಿವರಾದ ಎಸ್.ಟಿ.ಸೋಮೇಶ್ವರ್, ಕೆ.ಸುಧಾಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಕಳೆದ ವರ್ಷ ಕೋವಿಡ್ ಕಾರಣದಿಂದ ಮೇಳಕ್ಕೆ ಭೇಟಿ ನೀಡುವವರ ಪ್ರಮಾಣ ಸೀಮಿತಗೊಂಡಿತ್ತು, ಆನ್‌ಲೈನ್ ಮೂಲಕ ಮೇಳ ವಿಕ್ಷಣೆಗೆ ಹೆಚ್ಚಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಬಾರಿ ಕೋವಿಡ್ ತೀವ್ರತೆ ತಗ್ಗಿರುವುದರಿಂದ ಮೇಳವನ್ನು ಹೆಚ್ಚಿನವರು ಭೇಟಿ ನೀಡುವುದು, ಅಂತರ ಕಾರ್ಯಕ್ರಮಗಳನ್ನು ಕಡ್ಡಾಯ. ದೂರದ ಉಲಂಭ ರೈತರಿಗಾಗಿ ಆನ್‌ಲೈನ್ ಮೂಲಕವೂ ಮೇಳದ ನೆರವುಪ್ರಸಾರ ಇರಲಿದೆ’ ಎಂದು ವಿವರಿಸಿದರು.



ಕೃಷಿ ಮೇಳಕ್ಕೆ ಸಿದ್ಧಗೊಂಡಿರುವ ಪ್ರದರ್ಶನ ತಾಳುಗಳನ್ನು ಕುಲಪತಿ ಎಸ್.ರಾಜೇಂದ್ರ ಪ್ರಸಾದ್ ವೀಕ್ಷಿಸಿದರು. ಸಂಶೋಧನಾ ನಿರ್ದೇಶಕ ವೈ.ಜಿ.ಷಡ್ಠರಿ, ಪ್ರೊ.ಕೆ.ಶಿವರಾಂ ಹಾಗೂ ಇತರರು ಇದ್ದರು.

ಕೃಷಿ ತಂತ್ರಜ್ಞಾನದ ಪ್ರಾತ್ಯಕ್ಷಿಕೆಗಳು

- ಖುಷಿ ಬೇಸಾಯದ ತಂತ್ರಗಳು
- ತೋಟಗಾರಿಕೆ ಬೆಳೆ ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ
- ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ
- ಜೀವಧೂಳಿ ಮತ್ತು ಸುಗಂಧದ್ರವ್ಯ ಸಸ್ಯಗಳು
- ನವಗ್ರಹೋಪಚಾರಣೆ ಹಾಗೂ ಪೀಡೆ ನಿರೀಕ್ಷಣೆ
- ಮಣ್ಣು ಪರಿಶೋಧನೆ ಅನುಗುಣವಾಗಿ ಬೆಳೆ ಸಂರಕ್ಷಣೆ
- ಮಳೆ ಹಾಗೂ ಜಾಜಲೇ ನಿಲಿಸುವ ಕೋಯ್ಲು ಪ್ರದರ್ಶನ
- ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ
- ಭಿನ್ನವೆ ಬೀಜಗಳ ಪರಿಶೋಧನೆ ಹಾಗೂ ಶಿಬಿರಣೆ
- ಪಶುಸಂಗೋಪನ, ಹೈನುಗಾರಿಕೆ, ವೀಳಿನಿ ವಾಣಿಜ್ಯ
- ಹವಾಮಾನ ಚತುರ ಕೃಷಿ
- ಸಾವಯವ ಕೃಷಿ ತಂತ್ರಜ್ಞಾನ

PUBLIC NOTICE

Registered office: Landmark, Race Course Circle, Vadodra 390 007.
Corporate Office: ICICI Bank Towers, Bandra-Kurla Complex, Mumbai 400 051.
GOLD AUCTION CUM INVITATION NOTICE

ಈ ಸಲಿಕೆಗೆ ಸೇರಿದ ಲಾಭದಾಯಕ ಸ್ಥಳಗಳ ವಿವರಗಳು ಕೆಳಕಂಡಂತಿವೆ:

| ಕ್ರ. ಸಂ. | ಸ್ಥಳದ ವಿವರ | ಅಂದಾಜು ಮೊತ್ತ | ಸುಸ್ಥಿತಿಯ ವಿವರ |
|--------------|-------------|---------------|-------------------|
| 43805000273 | ಮೆಟ್ರೋ ಸಿಟಿ | 34360500185 | ಉತ್ತಮ ಸ್ಥಿತಿಯಲ್ಲಿ |
| 34405000566 | ಮೆಟ್ರೋ ಸಿಟಿ | 343605001191 | ಉತ್ತಮ ಸ್ಥಿತಿಯಲ್ಲಿ |
| 34405000148 | ಮೆಟ್ರೋ ಸಿಟಿ | 343605001200 | ಉತ್ತಮ ಸ್ಥಿತಿಯಲ್ಲಿ |
| 736405000114 | ಮೆಟ್ರೋ ಸಿಟಿ | 317205000318 | ಉತ್ತಮ ಸ್ಥಿತಿಯಲ್ಲಿ |
| 238305000777 | ಮೆಟ್ರೋ ಸಿಟಿ | 316705000255 | ಉತ್ತಮ ಸ್ಥಿತಿಯಲ್ಲಿ |
| 238305000778 | ಮೆಟ್ರೋ ಸಿಟಿ | 316705000657 | ಉತ್ತಮ ಸ್ಥಿತಿಯಲ್ಲಿ |
| 392505000145 | ಮೆಟ್ರೋ ಸಿಟಿ | 100905001524 | ಉತ್ತಮ ಸ್ಥಿತಿಯಲ್ಲಿ |
| 392505000100 | ಮೆಟ್ರೋ ಸಿಟಿ | 047805003391 | ಉತ್ತಮ ಸ್ಥಿತಿಯಲ್ಲಿ |
| 392505000333 | ಮೆಟ್ರೋ ಸಿಟಿ | 047805009855 | ಉತ್ತಮ ಸ್ಥಿತಿಯಲ್ಲಿ |
| 392505000349 | ಮೆಟ್ರೋ ಸಿಟಿ | 047805001341 | ಉತ್ತಮ ಸ್ಥಿತಿಯಲ್ಲಿ |
| 392505000378 | ಮೆಟ್ರೋ ಸಿಟಿ | 047805001302 | ಉತ್ತಮ ಸ್ಥಿತಿಯಲ್ಲಿ |
| 748705000189 | ಮೆಟ್ರೋ ಸಿಟಿ | 047805001292 | ಉತ್ತಮ ಸ್ಥಿತಿಯಲ್ಲಿ |
| 748705000192 | ಮೆಟ್ರೋ ಸಿಟಿ | 047805001393 | ಉತ್ತಮ ಸ್ಥಿತಿಯಲ್ಲಿ |
| 231805000587 | ಮೆಟ್ರೋ ಸಿಟಿ | 230105001387 | ಉತ್ತಮ ಸ್ಥಿತಿಯಲ್ಲಿ |
| 231805000567 | ಮೆಟ್ರೋ ಸಿಟಿ | 230105000221 | ಉತ್ತಮ ಸ್ಥಿತಿಯಲ್ಲಿ |
| 231805000667 | ಮೆಟ್ರೋ ಸಿಟಿ | 230105002260 | ಉತ್ತಮ ಸ್ಥಿತಿಯಲ್ಲಿ |
| 232005001070 | ಮೆಟ್ರೋ ಸಿಟಿ | 230105002277 | ಉತ್ತಮ ಸ್ಥಿತಿಯಲ್ಲಿ |
| 369805001051 | ಮೆಟ್ರೋ ಸಿಟಿ | 167505003450 | ಉತ್ತಮ ಸ್ಥಿತಿಯಲ್ಲಿ |
| 369805001228 | ಮೆಟ್ರೋ ಸಿಟಿ | 141405003952 | ಉತ್ತಮ ಸ್ಥಿತಿಯಲ್ಲಿ |
| 410705000369 | ಮೆಟ್ರೋ ಸಿಟಿ | 141405002733 | ಉತ್ತಮ ಸ್ಥಿತಿಯಲ್ಲಿ |
| 410705000363 | ಮೆಟ್ರೋ ಸಿಟಿ | 141405002886 | ಉತ್ತಮ ಸ್ಥಿತಿಯಲ್ಲಿ |
| 410705000390 | ಮೆಟ್ರೋ ಸಿಟಿ | 141405003098 | ಉತ್ತಮ ಸ್ಥಿತಿಯಲ್ಲಿ |
| 727905000325 | ಮೆಟ್ರೋ ಸಿಟಿ | 141405003241 | ಉತ್ತಮ ಸ್ಥಿತಿಯಲ್ಲಿ |
| 727905000291 | ಮೆಟ್ರೋ ಸಿಟಿ | 141405004241 | ಉತ್ತಮ ಸ್ಥಿತಿಯಲ್ಲಿ |
| 231705000298 | ಮೆಟ್ರೋ ಸಿಟಿ | 029705006194 | ಉತ್ತಮ ಸ್ಥಿತಿಯಲ್ಲಿ |
| 656005001028 | ಮೆಟ್ರೋ ಸಿಟಿ | 029705006221 | ಉತ್ತಮ ಸ್ಥಿತಿಯಲ್ಲಿ |
| 656005000892 | ಮೆಟ್ರೋ ಸಿಟಿ | 029705006468 | ಉತ್ತಮ ಸ್ಥಿತಿಯಲ್ಲಿ |
| 234050001315 | ಮೆಟ್ರೋ ಸಿಟಿ | 025405019896 | ಉತ್ತಮ ಸ್ಥಿತಿಯಲ್ಲಿ |
| 720605000150 | ಮೆಟ್ರೋ ಸಿಟಿ | 060405003361 | ಉತ್ತಮ ಸ್ಥಿತಿಯಲ್ಲಿ |
| 720605000141 | ಮೆಟ್ರೋ ಸಿಟಿ | 060405003686 | ಉತ್ತಮ ಸ್ಥಿತಿಯಲ್ಲಿ |
| 754905000074 | ಮೆಟ್ರೋ ಸಿಟಿ | 390405000581 | ಉತ್ತಮ ಸ್ಥಿತಿಯಲ್ಲಿ |
| 723105000172 | ಮೆಟ್ರೋ ಸಿಟಿ | 015905007820 | ಉತ್ತಮ ಸ್ಥಿತಿಯಲ್ಲಿ |
| 232005000679 | ಮೆಟ್ರೋ ಸಿಟಿ | 015905009742 | ಉತ್ತಮ ಸ್ಥಿತಿಯಲ್ಲಿ |
| 232005000677 | ಮೆಟ್ರೋ ಸಿಟಿ | 015905009816 | ಉತ್ತಮ ಸ್ಥಿತಿಯಲ್ಲಿ |
| 232005000678 | ಮೆಟ್ರೋ ಸಿಟಿ | 015905009877 | ಉತ್ತಮ ಸ್ಥಿತಿಯಲ್ಲಿ |
| 414050000363 | ಮೆಟ್ರೋ ಸಿಟಿ | 1416050010679 | ಉತ್ತಮ ಸ್ಥಿತಿಯಲ್ಲಿ |
| 440505000052 | ಮೆಟ್ರೋ ಸಿಟಿ | 141605000927 | ಉತ್ತಮ ಸ್ಥಿತಿಯಲ್ಲಿ |
| 239305000284 | ಮೆಟ್ರೋ ಸಿಟಿ | 141605000782 | ಉತ್ತಮ ಸ್ಥಿತಿಯಲ್ಲಿ |
| 185005001054 | ಮೆಟ್ರೋ ಸಿಟಿ | 141605009632 | ಉತ್ತಮ ಸ್ಥಿತಿಯಲ್ಲಿ |
| 748205000094 | ಮೆಟ್ರೋ ಸಿಟಿ | 141605009672 | ಉತ್ತಮ ಸ್ಥಿತಿಯಲ್ಲಿ |
| 343805000778 | ಮೆಟ್ರೋ ಸಿಟಿ | 1416050010639 | ಉತ್ತಮ ಸ್ಥಿತಿಯಲ್ಲಿ |
| 343805000779 | ಮೆಟ್ರೋ ಸಿಟಿ | 1416050010642 | ಉತ್ತಮ ಸ್ಥಿತಿಯಲ್ಲಿ |
| 232005000850 | ಮೆಟ್ರೋ ಸಿಟಿ | 1416050010654 | ಉತ್ತಮ ಸ್ಥಿತಿಯಲ್ಲಿ |
| 413805000305 | ಮೆಟ್ರೋ ಸಿಟಿ | 1416050010655 | ಉತ್ತಮ ಸ್ಥಿತಿಯಲ್ಲಿ |
| 233005001218 | ಮೆಟ್ರೋ ಸಿಟಿ | 1416050010679 | ಉತ್ತಮ ಸ್ಥಿತಿಯಲ್ಲಿ |
| 232705000592 | ಮೆಟ್ರೋ ಸಿಟಿ | 1416050010679 | ಉತ್ತಮ ಸ್ಥಿತಿಯಲ್ಲಿ |
| 232705000519 | ಮೆಟ್ರೋ ಸಿಟಿ | 1416050010679 | ಉತ್ತಮ ಸ್ಥಿತಿಯಲ್ಲಿ |
| 232705000548 | ಮೆಟ್ರೋ ಸಿಟಿ | 1416050010679 | ಉತ್ತಮ ಸ್ಥಿತಿಯಲ್ಲಿ |
| 748505000060 | ಮೆಟ್ರೋ ಸಿಟಿ | 1416050010679 | ಉತ್ತಮ ಸ್ಥಿತಿಯಲ್ಲಿ |

ಮೇಳದ ವಿಶೇಷಗಳು

- 500 ಪ್ರದರ್ಶನ ಮಳಿಗೆಗಳು
- ಕೃಷಿ ಪರಿಕರಗಳ ಮಾರಾಟ ವ್ಯವಸ್ಥೆ
- ಜಿಕವಿಕೆ ಪ್ರವೇಶ ದ್ವಾರದಿಂದ ಉಚಿತ ಸಂಗ್ರಹ
- ರಿಯಾಯಿತಿ ದರದಲ್ಲಿ ಆಹಾರ
- ವಾಹನ ನಿಲುಗಡೆ ವ್ಯವಸ್ಥೆ

ಆನ್‌ಲೈನ್ ಮೂಲಕ 'ಕೃಷಿ ಮೇಳ' ವಿಕ್ಷಣಿ

ವೆಬ್‌ಸೈಟ್: <https://uasbangalore.edu.in/index.php/krishimela-2021-en>
ವಿಡಿಯೋ: <https://www.youtube.com/c/UASBangaloreGKVK>
ಫೇಸ್‌ಬುಕ್: <https://www.facebook.com/sis.uasb/>
ಟ್ವಿಟರ್: <https://twitter.com/BangaloreUas>

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹರಣದ ವಿಚಾರ

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹರಣದ ವಿಚಾರವನ್ನು ಪರಿಶೋಧಿಸುತ್ತಿರುವ ಪೊಲೀಸರು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ಶ್ರೀಕೃಷ್ಣನಿಗೆ ಜಾಮೀನು ಮಂಜೂರು

ಬೆಂಗಳೂರು: ಶ್ರೀಕೃಷ್ಣನಿಗೆ ಜಾಮೀನು ಮಂಜೂರು. ಇದರ ವಿವರ ನೀಡಿದರು.

ಬಿಟ್ ಕಾಯಿನ್: ನಿಜಿಗೆ ವ್ಯಕ್ತಿ

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹರಣದ ವಿಚಾರವನ್ನು ಪರಿಶೋಧಿಸುತ್ತಿರುವ ಪೊಲೀಸರು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ಡ್ರಗ್ಸ್ ಪೂರೈಸುತ್ತಿದ್ದ ಆಫೀಕಾ ಪ್ರಜೆ

ಬೆಂಗಳೂರು: ಡ್ರಗ್ಸ್ ಪೂರೈಸುತ್ತಿದ್ದ ಆಫೀಕಾ ಪ್ರಜೆ. ಇದರ ವಿವರ ನೀಡಿದರು.

ಕೊರೋನಾ ಭೀತಿ ಬೀಡು, ಮುಂಜಾಗ್ರತೆ ಇರಲಿ

ಬೆಂಗಳೂರು: ಕೊರೋನಾ ಭೀತಿ ಬೀಡು, ಮುಂಜಾಗ್ರತೆ ಇರಲಿ. ಇದರ ವಿವರ ನೀಡಿದರು.

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹರಣದ ವಿಚಾರ

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹರಣದ ವಿಚಾರವನ್ನು ಪರಿಶೋಧಿಸುತ್ತಿರುವ ಪೊಲೀಸರು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ಗುಜರಾತ್ ಹೆಚ್ಚೋಸಿಂಥಿಸ್ ಅಮಿಟೆಡ್

ನೋಂದಾಯಿತ ಕಛೇರಿ: ನಂ.24, 2ನೇ ಮುಖ್ಯರಸ್ತೆ, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ, 3ನೇ ಹಂತ, ಮಹದೇವನಗರ ಅಂತ್ಯ, ಬೆಂಗಳೂರು - 560 048.
CIN : L23209KA1977PLC043357 E-mail : info@gpl.in, secretarial@gujaratpetrosynthese.com Website: www.gpl.in

| ಕ್ರ. ಸಂ. | ವಿವರ | ಸೆಪ್ಟೆಂಬರ್ 2021 ರ ತ್ರೈಮಾಸಿಕ ಅಂತ್ಯಗೊಂಡ ಅವಧಿಗೆ | ಅಕ್ಟೋಬರ್ 2021 ರ ತ್ರೈಮಾಸಿಕ ಅಂತ್ಯಗೊಂಡ ಅವಧಿಗೆ | ನವೆಂಬರ್ 2020 ರ ತ್ರೈಮಾಸಿಕ ಅಂತ್ಯಗೊಂಡ ಅವಧಿಗೆ | ಡಿಸೆಂಬರ್ 2020 ರ ತ್ರೈಮಾಸಿಕ ಅಂತ್ಯಗೊಂಡ ಅವಧಿಗೆ | ನವೆಂಬರ್ 2020 ರ ತ್ರೈಮಾಸಿಕ ಅಂತ್ಯಗೊಂಡ ಅವಧಿಗೆ | ಡಿಸೆಂಬರ್ 2020 ರ ತ್ರೈಮಾಸಿಕ ಅಂತ್ಯಗೊಂಡ ಅವಧಿಗೆ |
|----------|---|--|--|---|--|---|--|
| 1 | ನಿರ್ಮಾಣದ ಬಂಡವಾಳ | 95,541 | 1,67,093 | 53,845 | 95,541 | 1,67,093 | 53,845 |
| 2 | ನಿರ್ಮಾಣದ (ತೆರಿಗೆಯ ಮುಂಚೆ) | 9,278 | 12,274 | (1,301) | 10,849 | 15,809 | (12) |
| 3 | ನಿರ್ಮಾಣದ (ತೆರಿಗೆಯ ಮುಂಚೆ) | 9,278 | 12,274 | (1,301) | 10,849 | 15,809 | (12) |
| 4 | ನಿರ್ಮಾಣದ (ತೆರಿಗೆಯ ಮುಂಚೆ) | 1,044 | 3,669 | (1,338) | 3,550 | 8,155 | 1,171 |
| 5 | ನಿರ್ಮಾಣದ (ತೆರಿಗೆಯ ಮುಂಚೆ) | 1,044 | 3,669 | (1,338) | 4,666 | 10,335 | 1,171 |
| 6 | ಕಟ್ಟಡ ಹೊಂದಾಣಿಕೆ (ಮುಂದಿನ ದಿ.10 ಪ್ರತಿಷೇಧ) | 596.92 | 596.92 | 596.92 | 596.92 | 596.92 | 596.92 |
| 7 | ಮೇಲ್ವಿಚಾರಣಾ ವರದಿ ಹೊಂದಾಣಿಕೆ | | | | | 270997 | 443351 |
| 8 | ಪ್ರತಿಷೇಧನಾ (ಪ್ರತಿ ದಿ.10.00) (ಕಾರ್ಯಾಚರಣೆಗಳನ್ನು ಮುಂದುವರಿಸುವುದಕ್ಕಾಗಿ ಹಾಗೂ ಸುಗಮಗೊಳಿಸುವುದಕ್ಕಾಗಿ) | 0.17 | 0.61 | (0.22) | 0.59 | 1.37 | (0.01) |

ಸೂಚನೆಗಳು: A. ಈ ವರದಿಯು ಸೆಪ್ಟೆಂಬರ್ 30, 2021 ರ ತ್ರೈಮಾಸಿಕ ಮತ್ತು ಅರ್ಧವಾರ್ಷಿಕ ಅಂತ್ಯಗೊಂಡ ಅಂಶಗಳನ್ನು ತಿಳಿಸುತ್ತದೆ. B. ಈ ವರದಿಯು ಸೆಪ್ಟೆಂಬರ್ 30, 2021 ರ ತ್ರೈಮಾಸಿಕ ಮತ್ತು ಅರ್ಧವಾರ್ಷಿಕ ಅಂತ್ಯಗೊಂಡ ಅಂಶಗಳನ್ನು ತಿಳಿಸುತ್ತದೆ. C. ಈ ವರದಿಯು ಸೆಪ್ಟೆಂಬರ್ 30, 2021 ರ ತ್ರೈಮಾಸಿಕ ಮತ್ತು ಅರ್ಧವಾರ್ಷಿಕ ಅಂತ್ಯಗೊಂಡ ಅಂಶಗಳನ್ನು ತಿಳಿಸುತ್ತದೆ.

MYSORE RACE CLUB LIMITED

P.B. No. 11, Race Course Road, Mysore 570 010
Tel.:0821-2521675, Email secretary@mysoreraceclub.com
Website: www.mysoreraceclub.com
ANNUAL GENERAL MEETING
Notice is hereby given that the FIFTY THIRD ANNUAL GENERAL MEETING of the Members of Mysore Race Club Limited, Mysuru, will be held at the Registered Office of the Club, Mysuru 570 010, on Tuesday, 30th November, 2021, AT 11.00 A.M.

ಬೆಂಗಳೂರು ಅಭಿವೃದ್ಧಿ ಮಂಡಳಿ

ಬೆಂಗಳೂರು ಅಭಿವೃದ್ಧಿ ಮಂಡಳಿ. ಇದರ ವಿವರ ನೀಡಿದರು.

ಬೆಂಗಳೂರು ಅಭಿವೃದ್ಧಿ ಮಂಡಳಿ. ಇದರ ವಿವರ ನೀಡಿದರು.

ಸಾರ್ವಜನಿಕ ಪ್ರಕಟಣೆ

ಸಾರ್ವಜನಿಕ ಪ್ರಕಟಣೆ. ಇದರ ವಿವರ ನೀಡಿದರು.